

ಬೌದ್ಧಧರ್ಮದಲ್ಲಿ ಧರ್ಮದ ಮಹತ್ವ ಕುರಿತ ವಿಶೇಷಣೆ

ಡಾ.ಕಾಳಿಸ್ವಾಮಿ.ಹೆಚ್.ಎನ್¹

ಮಾನವೀಯ ಸಮಾಜದಲ್ಲಿ ಯಾವಾಗಲು ತರ್ಕ ಮತ್ತು ನರ್ಮ ಅರಿವಿನ ಅಥವಾ ಪ್ರಜ್ಞೆಯಲ್ಲಿನ ಸಾಮಾನ್ಯ ಮಾನವೀಯತೆಯ ಆಧಾರದ ಮೇಲೆ ಜೀವನಕ್ಕೆ ಒಂದು ಪ್ರಥಾನ ವಿಧಾನವಾಗಿರುತ್ತದೆ. ಇದು ಸ್ನೇಹಿತ್ಯ ಮೌಲ್ಯಗಳನ್ನು ಪ್ರತಿಯೊಬ್ಬ ಮಾನವನ ಸ್ವಭಾವ ಮತ್ತು ಆತನ ಅನುಭವದ ಮೇಲೆ ಸರಿಯಾದ ಕ್ರಮದಲ್ಲಿ ಸಾಫಿಸಲ್ಪಟ್ಟಿರುವ ಎಂದು ಗುರುತಿಸುತ್ತದೆ. ಹಾಗೆಯೇ ಇಂದು ಈ ಮಾನವ ನಿರ್ಮಿತ ಸಮಾಜವು ಅಲೋಕವಾಗಿ ದೇವರು ಮತ್ತು ಪರಲೋಕದ ಜೀವನವನ್ನು ನಂಬುವ ಧರ್ಮಗಳಿಗೆ ಸಂತೋಷದಾಯಕ ಪರಿಧಾರ್ಯವಾಗಿದೆ. ಧರ್ಮದ ಪರಿಕಲ್ಪನೆಯು ಈ ಜಗತ್ತಿನಲ್ಲಿರುವಂತಹ ಪ್ರತಿಯೊಬ್ಬ ಮಾನವರು ಕೂಡ ಒಂದೇ ಎಂಬ ಭಾವನೆಯನ್ನು ಹೊಂದಿರುತ್ತದೆ. ಧರ್ಮದಲ್ಲಿ ಧರ್ಮದ ಮಾದರಿಯಲ್ಲಿ ಮಾನವ ಮಾನವರ ನಡುವೆ ಯಾವುದೇ ಕಂಡಕ, ತಾರತಮ್ಯತೆಯೂ ಕೂಡ ಇರುವುದಿಲ್ಲ. ಆದರೆ, ಪ್ರಥಾನವಾಗಿ ಸ್ನೇಹಿತ್ಯ ಮೌಲ್ಯಗಳ ಅನುಷ್ಠಾನ ಮತ್ತು ಆ ಬಗೆಯಲ್ಲಿನ ವಿಚಾರಧಾರೆಗಳ ಪ್ರತಿಪಾದನೆಯಾಗಿರುತ್ತದೆ.

ಧರ್ಮ ಎಂಬುದು ಸರ್ವೇಸಾಮಾನ್ಯವಾಗಿ ಬುದ್ಧಗುರುವಿನ ಪ್ರಥಾನ ಬೋಧನೆಗಳು ಎಂದು ಕರೆಯಲ್ಪಡುವ ಪರಿಕಲ್ಪನೆಯಾಗಿದೆ. ಬುದ್ಧಗುರುವಿನ ಉದಾತ್ತ ಬೋಧನೆಗಳನ್ನು ಅನುಸರಿಸಿ ಜಗತ್ತಿನ ಅನೇಕ ಜನರು ತಮ್ಮ ಜೀವನದಲ್ಲಿ ಅಥರ್ವ ಮತ್ತು ತಿಳುವಳಿಕೆಯನ್ನು ಕಂಡುಕೊಂಡಿದ್ದಾರೆ.

ಧರ್ಮದ ಪರಿಕಲ್ಪನೆಯು – ಸಿದ್ಧಾರ್ಥ ಗೌತಮನು ಜಾನೋಧಯವನ್ನು ಪಡೆದುಕೊಂಡು ಬುದ್ಧರಾದರು. ಇದೇ ಬುದ್ಧಗುರುನಿಂದಲೇ ಪ್ರಪ್ರಥಮವಾಗಿ ಬೋಧಿಸಲ್ಪಟ್ಟ ಧರ್ಮವು ಅತ್ಯಾಪಿ ಅಥವಾ ದುಃಖವನ್ನು ಸಂಪೂರ್ಣವಾಗಿ ನಿವಾರಿಸುವುದಾಗಿರುತ್ತದೆ. ಇದನ್ನು ಜಾಗತಿಕವಾಗಿ ಬೌದ್ಧ ಅನುಯಾಯಿಗಳು ದುಃಖ ಮತ್ತು ದುಃಖದ ನಿವಾರಣಾ ಮಾರ್ಗ ಎಂದು ಕರೆಯುತ್ತಾರೆ. ಆದ್ದರಿಂದಲೇ ಈ ಧರ್ಮವು ಬೌದ್ಧ ಪರಂಪರೆಯ ಸಿದ್ಧಾಂತವನ್ನು ಬಹುಮುಖ್ಯವಾಗಿಯೇ ಉಲ್ಲೇಖಿಸುತ್ತದೆ ಮತ್ತು

^{1..} ಸಂಶೋಧನಾ ಸಹಾಯಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ತಿ, ಮೈಸೂರು

ಇದನ್ನು ಸಾಮಾನ್ಯವಾಗಿ ಬುದ್ಧಗುರುವಿನ ಉದಾತ್ತ ಸುವಾರ್ತೆಯ ಬೋಧನೆಗಳು ಎಂದು ಅಧ್ಯೇಯಸಲಾಗುತ್ತದೆ. ಈ ಸಿದ್ಧಾಂತವು ಮೂಲತಃ ಬುದ್ಧಗುರುವಿನಿಂದಲೇ ಅವರ ಭಿಕ್ಷು ಸಂಖಗಳು ಮತ್ತು ಅನೇಕ ಅನುಯಾಯಿಗಳ ಗುಂಪಿಗೆ ಬಾಯಿ ಮಾತಿನ ಮೂಲಕ ರವಾನಿಸಲ್ಪಟ್ಟಿತು. ಈ ಬೋಧನೆಗಳನ್ನು ಹಲವು ಹತ್ತು ವರ್ಷಗಳಿಂದ ಬರೆಯಲಾಗಿಲ್ಲ. ಆದರೆ, ಹಲವು ಸಂಖಯಾನಗಳ ಮೂಲಕ ಬುದ್ಧಗುರುವಿನ ಮಹಾಪರಿಣಿಭಾಷಣದ ಅನಂತರದಲ್ಲಿ ಬೌದ್ಧರು ಮೊದಲನೆಯದು; ಸುತ್ತ ಪಿಟಕ, ಇದು ಬುದ್ಧಗುರುವಿನ ಧಮ್ಮ ತ್ವ ಪ್ರಥಾನ ಬೋಧನೆಗಳನ್ನು ಪ್ರಸ್ತುತಪಡಿಸುತ್ತದೆ. ಏರಡನೆಯದು; ವಿನಯ ಪಿಟಕ, ಇದು ಬೌದ್ಧ ಭಿಕ್ಷುಗಳು ಮತ್ತು ಭಿಕ್ಷುಣಿಯರಿಗೆ ಪಾಲಿಸಬೇಕಾದಂತಹ ನಿಯಮಗಳನ್ನು ದಾಖಲೀಕರಿಸಿರುತ್ತದೆ ಮತ್ತು ಮೂರನೆಯದು ಅಭಿಧಮ್ಮ ಪಿಟಕ, ಇದು ಧಮ್ಮದ ವ್ಯಾಖ್ಯಾನಗಳನ್ನು ಒಳಗೊಂಡಿರುವುದನ್ನು ಶ್ರೀಪಿಟಕ (ಮೂರು ಬುಟ್ಟಿಗಳು) ಎಂದೂ ಕರೆಯಲ್ಪಡುವ ಪಾಲಿ ಮೂಲ ಪರ್ಯಾದಲ್ಲಿ ಲಿಖಿತ ರೂಪದಲ್ಲಿ ಕಾಣಿಸಿಕೊಂಡವು. ಬೌದ್ಧ ವಿವಿಧ ಶಾಲೆಗಳಲ್ಲಿರುವಂತಹ ಹಲವು ಹತ್ತು ಸುತ್ತಗಳು ಸಹ ಸೇರಿದಂತೆ ಇತರ ಬೋಧನೆಗಳು ಕೂಡ ಇವುಗಳನ್ನು ಹೆಚ್ಚು ಹೆಚ್ಚು ಅನುಸರಿಸಿದವು.

ಬುದ್ಧಗುರುವಿನಿಂದ ಮೊಟ್ಟಮೊದಲ ಬಾರಿಗೆ ಸಾರನಾಥದ ಜಿಂಕೆಯ ಉದ್ಯಾನದಲ್ಲಿ ಇವರು ಹಿಂದೆ ಬಿಟ್ಟು ಹೋಗಿದ್ದ ತಪಸ್ಸಿಗಳಾಗಿದ್ದ ಕೊಂಡಣ್ಣ, ಅಸ್ಸಾಜಿ, ಭದ್ರಿಯಾ, ವಪ್ಪ ಮತ್ತು ಮಹಾನಾಮ ಎಂಬ ಹಿಂದೆ ಬಿಟ್ಟು ಹೋಗಿದ್ದ ಏದು ಜನ ಸ್ವೇಹಿತರಿಗೆ ಬೋಧಿಸಲ್ಪಟ್ಟ ಉದಾತ್ತ ಶ್ರೇಷ್ಠ ಸತ್ಯಗಳನ್ನು ಈ ಧಮ್ಮವು ಹೆಚ್ಚು ಹೆಚ್ಚು ಬಹಿರಂಗಪಡಿಸುತ್ತದೆ. ಇದು ಜನರಿಗೆ ಜೀವನವನ್ನು ನಡೆಸುವ ಮಾರ್ಗವನ್ನು ನೀಡುತ್ತದೆ. ಅದು ಅವರನ್ನು ಜಾಳನೋದಯವನ್ನು ಸಾಧಿಸುವತ್ತಾ ಕೊಂಡೊಯ್ದತ್ತದೆ. ಇದು ಬೌದ್ಧರು ಅಷ್ಟಾಂಗೀಕ ಉದಾತ್ತ ಮಧ್ಯಮ ಮಾರ್ಗವನ್ನು ಅನುಸರಿಸಲು ಮತ್ತು ಧ್ಯಾನವನ್ನು ಅಭ್ಯಾಸ ಮಾಡಲು ಹೆಚ್ಚು ಹೆಚ್ಚು ಪ್ರೋತ್ಸಾಹಿಸುತ್ತದೆ. ಬೌದ್ಧರು ತಮ್ಮ ದೈನಂದಿನ ಅಭ್ಯಾಸದಲ್ಲಿ ಧಮ್ಮವನ್ನು ಅನುಸರಿಸುವುದು. ದುಃಖವನ್ನು ಜಯಿಸಲು ಸಹಾಯ ಮಾಡುತ್ತದೆ ಎಂದು ನಂಬುತ್ತಾರೆ. ಧಮ್ಮವು ಬೌದ್ಧಧಮ್ಮದ ಮೂರು ಆಶ್ರಯಗಳಲ್ಲಿ ಒಂದಾಗಿದೆ. ಅವುಗಳಿಂದರೆ; ಬುದ್ಧ, ಧಮ್ಮ ಮತ್ತು ಸಂಖ. ಬೌದ್ಧರು ಈ ಆಶ್ರಯಗಳನ್ನು ಅವರು ಜಗತ್ತಿನಲ್ಲಿ ಎದುರಿಸುವ ದುಃಖದಿಂದ ಸಂರಕ್ಷಿಸುವ ಹಾಗೂ ನಿವಾರಣಾ ಮಾರ್ಗಗಳಾಗಿಯೂ ನೋಡುತ್ತಾರೆ.

ಧಮ್ಮದ ಬಗೆಗಿನ ನಂಬಿಕೆಗಳು – ಬಹುಪಾಲು ಬೌದ್ಧರು ಬುದ್ಧಗುರು ಮತ್ತು ಆತನ ಬೋಧನೆಗಳ ಬಗೆಗೆ ಅದೇ ವಿಷಯಗಳನ್ನು ಹೆಚ್ಚು ಹೆಚ್ಚು ನಂಬುತ್ತಾರೆ. ಈ ನೆಲೆ ಮತ್ತು ಹಿನ್ನೆಲೆಯಲ್ಲಿ ಧಮ್ಮ ಎಂದರೆ; ಪ್ರತಿಯೊಂದು ವಿಚಾರವನ್ನು ಪ್ರಜ್ಞೇಯ ಮೂಲಕವಾಗಿಯೇ ಎತ್ತಿಹಿಡಿಯುವುದು. ಆದ್ದರಿಂದಲೇ ಇದು ಬೌದ್ಧ ನಂಬಿಕೆಗೆ ಒಂದು ಕೇಂದ್ರವಾಗಿದೆ. ಏಕೆಂದರೆ, ಅದು ಧಮ್ಮವನ್ನು ಹಿಡಿಯುತ್ತದೆ ಮತ್ತು ಬೌದ್ಧರು ಸಹ ಬ್ರಹ್ಮಾಂಡದ ಸ್ವೇಸ್ವರ್ಗ ಕ್ರಮವನ್ನು ಎತ್ತಿಹಿಡಿಯುತ್ತದೆ ಎಂದು ನಂಬುತ್ತಾರೆ. ಧಮ್ಮವು

ಬುದ್ಧಗುರುವಿನ ಕ್ರಮಗಳು ಮತ್ತು ಚೋಧನೆಗಳನ್ನು ಪ್ರಥಾನವಾಗಿಯೇ ಆಧರಿಸಿದೆ. ಇದನ್ನು ಬೌದ್ಧರು ಅನುಸರಿಸಲು ಒಂದು ಮಾರ್ಗದರ್ಶಿಯಾಗಿ ಪ್ರೋತ್ಸಾಹಿಸಲಾಗುತ್ತದೆ. ಉದಾಹರಣೆಗೆ; ಪ್ರತಿಯೊಬ್ಬ ಮಾನವನ ವರ್ತನೆಯ ವಿವರಿತತೆಯನ್ನು ಜಯಿಸಲು ಬೌದ್ಧರು ಅಷ್ಟಾಂಗಿಕ ಉದಾತ್ತ ಮಧ್ಯಮ ಮಾರ್ಗವನ್ನು ಅನುಸರಿಸಬಹುದು. ಧರ್ಮ - ಧರ್ಮ ಎಂಬುದು ಸರ್ವೇಸಾಮಾನ್ಯವಾಗಿ ಮಹಾಗುರು ಬುದ್ಧರ ಉದಾತ್ತ ಸುವಾರ್ತೆಯ ಚೋಧನೆಗಳು ಎಂದು ಕರೆಯಲ್ಪಡುವ ಪ್ರಥಾನ ಪರಿಕಲ್ಪನೆಯಾಗಿದೆ. ಬೌದ್ಧ ಚೋಧನೆಗಳನ್ನು ಅನುಸರಿಸಿ ಅನೇಕ ಜನರು ತಮ್ಮ ಜೀವನದಲ್ಲಿ ಅಧ್ಯಕ್ಷ ಮತ್ತು ಶಿಳುವಳಿಕೆಯನ್ನು ನೀಡುತ್ತಾರೆ. ಈ ಶಿಳುವಳಿಕೆಗಳು ಸಮಾಜದಲ್ಲಿ ಅನುಷ್ಠಾನಗೊಂಡಿರುವುದರಿಂದ ಅವುಗಳಲ್ಲಿ ಮಹತ್ವದಿಂದಲೇ ಕೂಡಿರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ಈ ಮುಂದಿನಂತೆ ದಾಖಲಿಸಲಾಗಿದೆ. ಅವುಗಳೆಂದರೆ;

ಅವಲಂಬಿತ ಹುಟ್ಟುವ (ಪತಿಚಾಙ್ಕಮುಪದ) - ಬುದ್ಧಗುರುವಿನ ಧರ್ಮವನ್ನು ಮಾನವ ಕುಲವು ಸಂಪೂರ್ಣವಾಗಿ ಅಧ್ಯಕ್ಷಮಾಡಿಕೊಳ್ಳಲು ಪತಿಚಾಙ್ಕಮುಪಾದವು ಅತ್ಯಗತ್ಯವಾದ ನಂಬಿಕೆಯಾಗಿದೆ. ಏಕೆಂದರೆ, ಇದು ಮೂರು ಸಾರ್ವತ್ರಿಕ ಸತ್ಯಗಳು ಎಂದೂ ಕರೆಯಲ್ಪಡುವ ಅಸ್ತಿತ್ವದ ಮೂರು ಗುರುತುಗಳ ಸಾಕ್ಷಾತ್ಕಾರಕ್ಕೆ ಅಧ್ಯವಾ ಆಳವಾದ ಶಿಳುವಳಿಕೆಗೆ ಕಾರಣವಾಗುತ್ತದೆ. ಅಸ್ತಿತ್ವದಲ್ಲಿರುವುದೆಲ್ಲವೂ ಅಸ್ತಿತ್ವದಲ್ಲಿದೆ. ಏಕೆಂದರೆ, ಇತರ ವಸ್ತುಗಳು ಅಸ್ತಿತ್ವದಲ್ಲಿವೆ ಎಂಬ ನಂಬಿಕೆ ಇದು. ಆದ್ದರಿಂದಲೇ ಈ ಎಲ್ಲವೂ ಪರಸ್ಪರ ಸಂಬಂಧ ಹೊಂದಿದೆ ಮತ್ತು ಎಲ್ಲವೂ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಪತಿಚಾಙ್ಕಮುಪದವು ಷರ್ತಾನ್ವಯ ತತ್ವಕ್ಕೂ ಸಂಬಂಧಿಸಿದೆ. ಇದರಧ್ಯ ಎಲ್ಲವೂ, ಮಾನಸಿಕ ಅಧ್ಯವಾ ದೃಷ್ಟಿಕಾಗಿರಲಿ, ಕೆಲವು ಪರಿಸ್ಥಿತಿಗಳ ಉಪಸ್ಥಿತಿಯಿಂದಾಗಿ ಅಸ್ತಿತ್ವದಲ್ಲಿದೆ ಮತ್ತು ಸಂಭವಿಸುತ್ತದೆ. ಎಲ್ಲವೂ ಇತರ ವಸ್ತುಗಳ ಮೇಲೆ ಅವಲಂಬಿತವಾಗಿದೆ.

ಪತಿಚಾಙ್ಕಮುಪದ ಚಕ್ರ - ಅಜಾಣದಂತಹ ಹಿಂದಿನ ಕಾರಣಗಳು ವ್ಯಕ್ತಿಯ ಪ್ರಜ್ಞಯ ಭಾಗವಾಗಬಹುದು. ಅಂದರೆ, ಅವರ ಭಾವನೆಗಳು ಪ್ರಸ್ತುತದಲ್ಲಿ ಪರಿಣಾಮ ಬೀರಬಹುದು. ಉದಾಹರಣೆಗೆ; ನಿರಾಶ್ರಿತತೆಯ ಸ್ವರೂಪವನ್ನು ಅಧ್ಯಕ್ಷಮಾಡಿಕೊಳ್ಳಿದರುವುದು. ಆದರೆ, ಆದರ ಬಗೆಗೆ ತಿಳಿದಿರುವುದು ಮತ್ತು ಜಾಗೃತವಾಗಿರುವುದು. ಬೌದ್ಧರು ದುಃಖವನ್ನು ಅನುಭವಿಸುತ್ತಾರೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ಸಕ್ರಿಯವಾಗಿ ಪ್ರಯತ್ನಿಸುತ್ತಾರೆ ಎಂದರ್ಥ. ಕಡುಬಯಕೆಗಳಂತಹ ಪ್ರಸ್ತುತ ಕಾರಣಗಳು ವಯಸ್ಸಾದ ಮತ್ತು ಸಾಖಿನಂತಹ ಭವಿಷ್ಯದ ಪರಿಣಾಮಗಳಿಗೆ ಸಂಬಂಧಿಸಿವೆ. ಉದಾಹರಣೆಗೆ; ಅನಾರೋಗ್ಯಕರ ಕಡುಬಯಕೆಗಳು - ಅತಿಯಾದ ಕೆಟ್ಟ ಆಹಾರದಂತಹವು ಒಬ್ಬ ವ್ಯಕ್ತಿಯ ವೃದ್ಧಾಪ್ಯದಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಎಂದರ್ಥ. ಪಟಿಚಾಙ್ಕಮುಪಾದವು ಒಂದು ಚಕ್ರವಾಗಿದೆ. ಏಕೆಂದರೆ, ಭವಿಷ್ಯದ ಪರಿಣಾಮವು ಮತ್ತೊಂದು ಭವಿಷ್ಯದ

ಪರಿಣಾಮಕ್ಕೆ ಕಾರಣವಾಗಬಹುದು. ಇದು ಮುಂದುವರಿಯಬಹುದು. ಪತಿಚಾಸಮುಪದವು ಬೌದ್ಧರ ವರ್ತನೆಯ ಮೇಲೆ ಪ್ರಭಾವ ಬೀರಬಹುದು ಮತ್ತು ಅವರ ಸೃಜಿಕ ನಡವಳಿಕೆಯ ಮೇಲೆ ಪ್ರಭಾವ ಬೀರಬಹುದು. ಏಕೆಂದರೆ, ಪತಿಚಾಸಮುಪದವು ಬೌದ್ಧ ಜನಸಮುದಾಯದವರಿಗೆ ಅವರ ಕಾರ್ಯಗಳು ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ಅವರು ಇತರರನ್ನು ಸಕಾರಾತ್ಮಕ ರೀತಿಯಲ್ಲಿ ಪರಿಗಣಿಸುವ ಗುರಿಯನ್ನು ಹೊಂದಿರಬಹುದು ಎಂದು ಅರಿವು ಮೂಡಿಸುತ್ತದೆ. ಇತರರನ್ನು ತ್ರೈತಿಯ ದಯೆಯಿಂದ – ಮೆತ್ತಾ ಎಂದೂ ಕರೆಯಲಾಗುತ್ತದೆ. ಉಪಚರಿಸುವುದು ಬೌದ್ಧರನ್ನು ಉನ್ನತ ಆಧ್ಯಾತ್ಮಿಕ ಜಗತ್ತಿನಲ್ಲಿ – ನಿಬ್ಬಾಣದ ಹತ್ತಿರಕ್ಕೆ ತರುತ್ತದೆ. ಈ ಪ್ರಕ್ರಿಯೆಯನ್ನು ಕರ್ಮ ಎಂದೂ ಕರೆಯುತ್ತಾರೆ.

ಅಸ್ತಿತ್ವದ ಮೂರು ಗುರುತುಗಳು – ಅಸ್ತಿತ್ವದ ಮೂರು ಗುರುತುಗಳನ್ನು ಕೆಲವೋಮೈ ಮೂರು ಸಾರ್ಥಕ ಸತ್ಯಗಳು ಎಂದು ಕರೆಯಲಾಗುತ್ತದೆ. ಅವುಗಳೆಂದರೆ:

1. ಅನಿಕಾ – ಅಶಾಶ್ವತತೆ – ಇದರಫ್ರೆ ಅಸ್ಥಿರತೆ, ಅಥವಾ ಶಾಶ್ವತತೆಯ ಕೊರತೆ.
2. ದುಃಖಿ – ಅತ್ಯಪ್ರಿ – ಇದರಫ್ರೆ ಎಲ್ಲವೂ ದುಃಖಕ್ಕೆ ಕಾರಣವಾಗುತ್ತದೆ.
3. ಅನತ್ತಾ – ಅತ್ಯವಿಲ್ಲ – ಇದರಫ್ರೆ ಅತ್ಯವಿಲ್ಲ ಮತ್ತು ಜನರು ಜೀವನದಲ್ಲಿ ಬದಲಾವಣೆ ಮಾಡಬಹುದು ಮತ್ತು ಮಾಡಬಹುದು ಎಂಬ ಕಲ್ಪನೆ.

ಅನಿಕಾ – ಬೌದ್ಧರು ಎಷ್ಟು ಚೇತರಿಸಿಕೊಳ್ಳುತ್ತಾರೆ ಎಂಬುದರ ಬಗೆಗೆ ಕಾಳಜಿ ವಹಿಸುತ್ತಾರೆ. ಇದು ಬೌದ್ಧರು ಸಾವು ಮತ್ತು ದುಃಖವನ್ನು ಜೀವನದ ಭಾಗವಾಗಿ ಸ್ವೀಕರಿಸಲು ಪ್ರೋತ್ಸಾಹಿಸುತ್ತದೆ. ಬೌದ್ಧರು ಎಲ್ಲವನ್ನೂ ಬದಲಾಯಿಸುತ್ತಾರೆ, ಎಲ್ಲವೂ ಶಾಶ್ವತವಲ್ಲ ಮತ್ತು ಎಲ್ಲವೂ ತಾತ್ಪರ್ಯಾಲೀಕ ಎಂದು ಒಟ್ಟಿಕೊಳ್ಳುತ್ತಾರೆ.

ದುಃಖಿ – ದುಃಖಿ ಎಂದರೆ; ಮೂರು ವಿಧದ ದುಃಖಗಳಲ್ಲಿ ನಂಬಿಕೆ. ಅವುಗಳೆಂದರೆ:

1. ಭಾವನಾತ್ಮಕ, ದೃಷ್ಟಿಕ ಮತ್ತು ಮಾನಸಿಕ ನೋವು ಮತ್ತು ನೋವನ್ನು ಒಳಗೊಂಡಿರುವ ಸಾಮಾನ್ಯ ಸಂಕಟ.
2. ಬದಲಾವಣೆಯ ಮೂಲಕ ಬಳಲುತ್ತಿರುವ – ವಿಪರಿನಾಮ-ದುಃಖಿ, ಇದು ಅನಿಕಾಗೆ ಸಂಬಂಧಿಸಿದೆ, ಇದು ಸಾಮಾನ್ಯ ಜೀವನ ಮತ್ತು ವಸ್ತುಗಳ ನಶ್ವರತೆಯ ಮೂಲಕ ಸಂಭವಿಸುವ ಸಂಕಟಗಳಿಗೆ ಸಂಬಂಧಿಸಿದೆ.
3. ಅತ್ಯಪ್ರಿ ಅಥವಾ ಬಾಂಧವ್ಯದ ಮೂಲಕ ಬಳಲುತ್ತಿರುವ – ಸಂಶಾರ-ದುಃಖಿ, ಇದು ವಸ್ತುಗಳು, ಜನರು ಮತ್ತು ಜೀವನದಲ್ಲಿ ನೀವು ಮಾಡುವ ಕೆಲಸಗಳಿಗೆ ಲಗತ್ತಿಸುವುದರಿಂದ ದುಃಖವನ್ನು ಸೂಚಿಸುತ್ತದೆ.

ಅನತ್ತಾ - ಶಾಶ್ವತ ಸ್ವರೂಪ ಅಥವಾ ಆತ್ಮ ಇಲ್ಲ ಎಂದು ಬೌದ್ಧರು ನಂಬುತ್ತಾರೆ. ಯಾವುದೇ ಬದಲಾಗದ ಶಾಶ್ವತ ಸಾರ ಅಥವಾ ಆತ್ಮ ಇಲ್ಲದ ಕಾರಣ, ಬೌದ್ಧರು ಕೆಲವೋಮೈ ಆತ್ಮಗಳ ಬದಲಿಗೆ ಶಕ್ತಿ ಪ್ರಾಣಸ್ವರೂಪ ಬಗೆಗೆ ಮಾತನಾಡುತ್ತಾರೆ.

ಧೇರವಾದದಲ್ಲಿ ಮಾನವ ವೃತ್ತಿತ್ವ - ಬೌದ್ಧ ಶಾಲೆಗಳಲ್ಲಿ ಒಂದಾಗಿರುವಂತಹ ಈ ಧೇರವಾದವನ್ನು ಅವಲಂಬಿಸುವ ಬೌದ್ಧರು ಜ್ಞಾನೋದಯ ಮತ್ತು ನಿಬ್ಬಾಣವನ್ನು ಪಡೆಯಲು ತಮ್ಮ ಸಂಪೂರ್ಣ ಜೀವನವನ್ನು ಮುದಿಪಾಗಿದುತ್ತಾರೆ. ಇದರಲ್ಲಿ ಭಿಕ್ಷುಗಳು ಮತ್ತು ಭಿಕ್ಷುಣೀಯರು ಪ್ರಧಾನವಾಗಿಯೇ ಕಂಡುಬರುತ್ತಾರೆ. ಆದ್ದರಿಂದಲೇ ಈ ಧೇರವಾದ ಅವಲಂಬಿತ ಬೌದ್ಧರು ಮಾನವನ ವೃತ್ತಿತ್ವವು ಏದು ಸಮುಚ್ಚಯಗಳು - ಸ್ವಾಂಧಗಳು ಎಂದೂ ಕರೆಯುತ್ತಾರೆ. ಅಂದರೆ, ಸಂಗ್ರಹಗಳು ಅಥವಾ ಗುಂಪುಗಳು ಎಂದು ಕರೆಯುತ್ತಾರೆ ಎಂದು ನಂಬುತ್ತಾರೆ.

ಏದು ಸಮುಚ್ಚಯಗಳು - ಅವುಗಳೆಂದರೆ;

1. ಸಂಪೇದನೆ - ವೇದನಾ - ಇದು ನಮ್ಮ ಭೌತಿಕ ದೇಹದಿಂದ ಮತ್ತೊಂದು ರೂಪ ಅಥವಾ ವಸ್ತುವನ್ನು ಸ್ವರ್ಥಿಸುವ ಭಾವನೆ ಅಥವಾ ದ್ವೇಹಿಕ ನೋವು.
2. ಗ್ರಹಿಕ - ಸಮೃಜ್ಜ - ಇದು ಜನರು ಏನೆಂದು ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಅನುಮತಿಸುತ್ತದೆ. ಇದು ಹಿಂದಿನ ಅನುಭವ ಮತ್ತು ಸೃರಣೆಯಿಂದ ಉಧ್ಬಿಸಬಹುದು.
3. ಮಾನಸಿಕ ರಚನೆ - ಸಂಸ್ಕಾರ - ಇದು ವೃತ್ತಿಯನ್ನು ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನು ಮಾಡಲು ಕಾರಣವಾಗುತ್ತದೆ. ಇದು ವೃತ್ತಿಯ ಆಲೋಚನೆಗಳು ಅಥವಾ ಅವರ ಮನಸ್ಸಿನಲ್ಲಿ ನಡೆಯುವ ಸಂಗತಿಗಳು.
4. ಪ್ರಜ್ಞಾ - ಪ್ರಜ್ಞಾ - ವಸ್ತುಗಳ ಮತ್ತು ಅವರ ಸುತ್ತಲಿನ ವಿಶಾಲ ಪ್ರಪಂಚದ ಬಗೆಗೆ ವೃತ್ತಿಯ ಸಾಮಾನ್ಯ ಅರಿವು.
5. ರೂಪ - ರೂಪ - ಇದು ಇಂದಿರಿಯ ಅಂಗಗಳನ್ನು ಸೂಚಿಸುತ್ತದೆ. ಉದಾಗೆ; ಕಿವಿ ಮತ್ತು ಮೂಗು ಮತ್ತು ಅವರು ವಸ್ತು ಮತ್ತು ವಸ್ತುವನ್ನು ಹೇಗೆ ಅನುಭವಿಸುತ್ತಾರೆ.

ಮಹಾಯಾನ - ಬೌದ್ಧರ ಮತ್ತೊಂದು ಶಾಲೆಯಾಗಿರುವ ಮಹಾಯಾನ ಅವಲಂಬಿತ ಬೌದ್ಧರು ಧೇರವಾದದ ಬೌದ್ಧರಿಗಿಂತ ಭಿನ್ನರಾಗಿದ್ದಾರೆ. ಏಕೆಂದರೆ, ಇವರು ಯಾವಾಗಲು ಹೆಚ್ಚು ಹೆಚ್ಚು ಪ್ರಬುಧ್ವರಾಗಲು ಪ್ರಯತ್ನಿಸುತ್ತಾರೆ. ಆದರೆ, ಜ್ಞಾನೋದಯವನ್ನು ಕಲಿಸಲು ನಿಬ್ಬಾಣವನ್ನು ವಿಳಂಬಿಸುತ್ತಾರೆ.

ಮಹಾಯಾನ ಬೌದ್ಧರು ವಿಶೇಷವಾಗಿ ಮೂರು ಪರಿಕಲ್ಪನೆಗಳನ್ನು ಹೊಂದಿದ್ದಾರೆ. ಅವುಗಳೆಂದರೆ;

ಮೊದಲನೆಯದು; ಸುನ್ಯತಾ - ಇದರಫ್ರ ಶೂನ್ಯತೆಯೇ ಆಗಿರುತ್ತದೆ. ಈ ಕಲ್ಪನೆಯು ಎಲ್ಲವನ್ನೂ ಬೇರೆ ಯಾವುದನ್ನಾದರೂ ಅವಲಂಬಿಸಿರುತ್ತದೆ ಎಂದು ಅಧ್ಯೇತಿಕೊಳ್ಳಬಹುದು. ಎಲ್ಲಾ ವಸ್ತುಗಳಿಗೆ ಅಂತರಿಕ ಸ್ವಭಾವದ ಹೋರತೆಯಿದೆ. ಮೂಲಭೂತವಾಗಿ, ಎಲ್ಲವೂ ಖಾಲಿಯಾಗಿದೆ. ಸುನ್ಯತವನ್ನು ಅನಟ್ಟಕ್ಕೆ - ಅಸ್ತಿತ್ವದ ಮೂರು ಗುರುತುಗಳಲ್ಲಿ ಒಂದು ಹೋಲುತ್ತದೆ ಎಂದು ತಿಳಿಯಬಹುದು.

ಎರಡನೆಯದು; ಬುದ್ಧತ್ವವನ್ನು ಸಾಧಿಸುವುದು - ಒಬ್ಬ ವ್ಯಕ್ತಿಯು ಜ್ಞಾನೋದಯವನ್ನು ಸಾಧಿಸಿದಾಗ ಮತ್ತು ಬುದ್ಧನಾಗುತ್ತಾನೆ. ಮಹಾಯಾನ ಬೌದ್ಧರು ಧ್ಯಾನ ಮತ್ತು ಬೌದ್ಧ ಅಭಾಸದ ಮೂಲಕ ಬುದ್ಧತ್ವವನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಅವರ ಜೀವನದಲ್ಲಿ ಅವರು ಜ್ಞಾನೋದಯವನ್ನು ಸಾಧಿಸುವುದನ್ನು ತಡೆಯುವ ಜೀವನದಲ್ಲಿನ ಗೊಂದಲಗಳಿಂದ ದೃಷ್ಟಿಕವಾಗಿ ಮತ್ತು ಮಾನಸಿಕವಾಗಿ ದೂರ ಹೋಗುತ್ತಾರೆ.

ಮೂರನೆಯದು; ಬುದ್ಧ-ಪ್ರಕೃತಿ - ಇದು ಎಲ್ಲಾ ಜೀವಿಗಳು ಬುದ್ಧತ್ವವನ್ನು ಪಡೆಯಬಹುದು ಎಂಬ ಕಲ್ಪನೆಗೆ ಸಂಬಂಧಿಸಿದೆ. ಪ್ರತಿಯೊಬ್ಬರೂ ತಮೇಶಗಳಿಗೆ ಬುದ್ಧಗುರುವಿನ ಅವಕಾಶ ಮತ್ತು ಸಾರವನ್ನು ಹೊಂದಿದ್ದಾರೆ ಎಂದು ಮಹಾಯಾನ ಬೌದ್ಧರು ನಂಬುತ್ತಾರೆ. ಒಬ್ಬ ವ್ಯಕ್ತಿಯು ಬುದ್ಧಗುರುವಿನ ಧರ್ಮದ ಸಾರವನ್ನು ಒಮ್ಮೆ ಅರ್ಥವಾಡಿಕೊಂಡರೆ, ಅವರು ಪ್ರಬುದ್ಧರಾಗುತ್ತಾರೆ ಎಂದು ಅವರು ನಂಬುತ್ತಾರೆ. ಬುದ್ಧ-ಪ್ರಕೃತಿಯ ಕಲ್ಪನೆಯು ಬೌದ್ಧರನ್ನು ಬೌದ್ಧ ಆಚರಣೆಯಲ್ಲಿ ಧ್ಯಾನ ಮಾಡಲು ಮತ್ತು ಉದಾರವಾಗಿರಲು ಪ್ರೋತ್ಸಾಹಿಸುತ್ತದೆ. ಏಕೆಂದರೆ, ಇದು ಜಗತ್ತಿನಲ್ಲಿ ಕೆಲವು ದುಃಖಗಳನ್ನು ಹೊನ್ನೊಳಿಸಲು ಸಹಾಯ ಮಾಡುತ್ತದೆ.

ಧರ್ಮ - ಧರ್ಮ ಎಂಬುದು ಸರ್ವೇಸಾಮಾನ್ಯವಾಗಿ ಬುದ್ಧಗುರುವಿನ ಸುಖಾರ್ಥ ಬೋಧನೆಗಳು ಎಂದು ಕರೆಯಲ್ಪಡುವ ಪರಿಕಲ್ಪನೆಯಾಗಿದೆ. ಇದು ಬೌದ್ಧ ಬೋಧನೆಗಳನ್ನು ಅನುಸರಿಸಿ ಅನೇಕ ಜನರು ತಮ್ಮ ಜೀವನದಲ್ಲಿ ಅರ್ಥ ಮತ್ತು ತಿಳುವಳಿಕೆಯನ್ನು ನೀಡುತ್ತಾರೆ.

ಮಾನವ ಹಣ ಬರಹ - ಬೌದ್ಧಧರ್ಮದಲ್ಲಿ ಮಾನವನ ಭವಿಷ್ಯವು ಜ್ಞಾನೋದಯವನ್ನು ಸಾಧಿಸಲು ಮತ್ತು ಬುದ್ಧಗುರುವಿನ ಧರ್ಮವನ್ನು ಅರ್ಥವಾಡಿಕೊಳ್ಳಲು ಬೌದ್ಧರು ಯಾವ ಮಾರ್ಗವನ್ನು ತೆಗೆದುಕೊಳ್ಳುತ್ತಾರೆ ಎಂಬುದರ ಬಗೆಗೆ ಇದು ನಿರ್ಧಾರವಾಗುತ್ತದೆ.

ಧೇರವಾದದ ಬೌದ್ಧಧರ್ಮ - ಧೇರವಾದದ ಬೌದ್ಧರು ಅರ್ಹತೆಯಾಗಲು ಪ್ರಯತ್ನಿಸುತ್ತಾರೆ. ಅದು ಪರಿಪೂರ್ಣ ವ್ಯಕ್ತಿ. ಧೇರವಾದದ ಬೌದ್ಧಧರ್ಮದಲ್ಲಿ ನಿಬ್ಬಾಳವನ್ನು ಸಾಧಿಸಿದ ವ್ಯಕ್ತಿಯನ್ನು ಅರ್ಹತ್ವ ಎಂದು ಕರೆಯಲಾಗುತ್ತದೆ. ಈ ಮಾರ್ಗವನ್ನು ತೆಗೆದುಕೊಂಡ ಬೌದ್ಧರು ಅಷ್ಟಾಂಗೀಕ ಉದಾತ್ತ ಮಧ್ಯಮ ಮಾರ್ಗವನ್ನು ಹೆಚ್ಚು ಅನುಸರಿಸುತ್ತಾರೆ. ಅದೇ ಹಾದಿಯಲ್ಲಿರುವ ಇತರರೊಂದಿಗೆ ಜ್ಞಾನೋದಯವನ್ನು ಸಾಧಿಸಲು ತಮ್ಮ ಗಮನವನ್ನು ಕೇಂದ್ರಿಕರಿಸಲು ಅವರು ಬೌದ್ಧ ಸಮುದಾಯವನ್ನು ಸೇರಬಹುದು.

ಅಹರು ಮೂರು ವಿಷಗಳನ್ನು - ದುರಾಸೆ, ದ್ಯೋಷ ಮತ್ತು ಅಜ್ಞಾನವನ್ನು ಜಯಿಸಿದ್ದಾರೆ ಮತ್ತು ಪರಿಪೂರ್ಣ ವ್ಯಕ್ತಿಗಳಾಗಿದ್ದಾರೆ. ಅವರು ಸಾಯುವಾಗ ಅವರು ಇನ್ನು ಮುಂದೆ ಮರುಜನ್ನು ಪಡೆಯುವುದಿಲ್ಲ ಮತ್ತು ಅವರು ಅಂತಿಮವಾಗಿ ಸಂಸಾರ ಎಂಬ ಜನ್ಮ ಮತ್ತು ಮರಣದ ಚಕ್ರವೆಂಬ ಸಂಪೂರ್ಣ ದುಃಖದಿಂದ ಬಿಡುಗಡೆಯಾಗುತ್ತಾರೆ.

ಮಹಾಯಾನ ಬೌದ್ಧಧರ್ಮ - ಮಹಾಯಾನದಲ್ಲಿ ಬೌದ್ಧರು ಪ್ರಬುದ್ಧ ಜೀವಿಗಳಾದ ಬೋಧಿಸತ್ತರಾಗಲು ಪ್ರಯತ್ನಿಸುತ್ತಾರೆ. ಅವರು ಇತರರನ್ನು ಬೇಳಿಸಲು ಸಂಸಾರದ ಚಕ್ರದಲ್ಲಿ ಉಳಿಯಲು ಆಯ್ದು ಮಾಡುತ್ತಾರೆ. ಬೋಧಿಸತ್ತರಾಗಲು ಈ ಮಹಾಯಾನ ಪಂಥದವರು ತಮ್ಮ ತಮ್ಮ ಜೀವನದ ಜೀದಾಯ್ದ, ನೈತಿಕತೆ, ತಾಳ್ಳು, ಶಕ್ತಿ, ಧ್ಯಾನ ಮತ್ತು ಬುದ್ಧಿವಂತಿಕೆ ಎಂಬಂತಹ ಈ ಆರು ಕ್ಷೇತ್ರಗಳಲ್ಲಿ ಪರಿಪೂರ್ಣರಾಗಬೇಕು. ಆ ಆರು ಪರಿಪೂರ್ಣ ಕ್ಷೇತ್ರಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ. ಅವುಗಳೆಂದರೆ;

ಮೊದಲನೆಯದು; ಜೀದಾಯ್ದ - ಜೀದಾಯ್ದತೆಯು ಪ್ರಾಪಂಚಿಕ ವಸ್ತುಗಳಿಂದ ನಿರ್ವಿಪ್ತವಾಗಿರುವ ಸದ್ಗುಣ, ಇದನ್ನು ಹಲವು ವೇಳೆ ಉಡುಗೊರೆಗಳ ಕೊಡುವಿಕೆಯೊಂದಿಗೆ ಸಾಂಕೇತಿಸಲಾಗುತ್ತದೆ.

ಎರಡನೆಯದು; ನೈತಿಕತೆ - ನೈತಿಕತೆಯು ಒಂದು ನಿರ್ದಿಷ್ಟ ತತ್ವಶಾಸ್ತ್ರ, ಧರ್ಮ ಅಥವಾ ಸಂಸ್ಕೃತಿಯಿಂದ ನೀತಿ ಸಂಹಿತೆಯಿಂದ ಪಡೆದ ಮಾನದಂಡಗಳು ಅಥವಾ ತತ್ವಗಳ ಒಂದು ದೇಹವಾಗಿರಬೇಕು ಅಥವಾ ಅದು ಸಾರ್ವತ್ರಿಕವಾಗಿರಬೇಕು ಎಂದು ವ್ಯಕ್ತಿಯು ನಂಬುವ ಮಾನದಂಡದಿಂದ ಪಡೆಯಬಹುದು ಎಂಬುದನ್ನು ಸಾಂಕೇತಿಸುತ್ತದೆ.

ಮೂರನೆಯದು; ತಾಳ್ಳು - ತಾಳ್ಳು ಅಥವಾ ಸಹನೆಯು ಕಷ್ಟದ ಸಂದರ್ಭಗಳನ್ನು ಸಹಿಕೊಳ್ಳುವ ಸಾಮರ್ಥ್ಯ. ತಾಳ್ಳುಯು ವಿಳಂಬದ ಮುಖದಲ್ಲಿ ಪರಿಶ್ರಮವನ್ನು ಒಳಗೊಂಡಿರಬಹುದು. ಅಗೋರವ ಅಥವಾ ಕೋಪದಿಂದ ಪ್ರತಿಕ್ರಿಯಿಸದೆ ಪ್ರಚೋದನೆಯ ಸಹಿಷ್ಣುತೆಯನ್ನು ಸಾಂಕೇತಿಸುತ್ತದೆ.

ನಾಲ್ಕನೆಯದು; ಶಕ್ತಿ - ಶಕ್ತಿಯು ಎಲ್ಲಾ ಜೀವಂತ ಜೀವಿಗಳಿಗೆ ದುಃಖದಿಂದ ಸಾರ್ವತ್ರಿಕ ವಿಮೋಚನೆಯ ಸಾಧ್ಯತೆಯನ್ನು ಸಾಂಕೇತಿಸುತ್ತದೆ.

ಬಂದನೆಯದು; ಧ್ಯಾನ - ಧ್ಯಾನವು ಸಮತಾ ಮತ್ತು ವಿಪಸ್ಸನ ನಡುವಿನ ಪರಸ್ಪರ ಶ್ರಯೆಯನ್ನು ಸಾಂಕೇತಿಸುತ್ತದೆ.

ಆರನೆಯದು; ಬುದ್ಧಿವಂತಿಕೆ - ಬುದ್ಧಿವಂತಿಯು ನಂಬಿಕೆಯನ್ನು ಹೊಂದಿರುವ ಯಾರಿಗಾದರೂ ಜ್ಞಾನೋದಯವು ಲಭ್ಯವಿರುತ್ತದೆ ಮತ್ತು ಅವರ ಧರ್ಮವನ್ನು ಯಾರಾದರೂ ಅಳವಡಿಸಿಕೊಳ್ಳಬಹುದಾದ ಜೀವನ ಸಾಧನವನ್ನು ಸಾಂಕೇತಿಸುತ್ತದೆ.

ಹೀಗೆ; ಮಹಾಯಾನ ಪಂಥದವರು ಈ ಗುಣಗಳನ್ನು ಪರಿಪೂರ್ಣಗೊಳಿಸಿದಾಗ ಮಾತ್ರ ಅವರು ಬೋಧಿಸತ್ತೆ ಎಂಬ ಬಿರುದನ್ನು ಪಡೆಯುತ್ತಾರೆ. ಬೋಧಿಸತ್ತೆ ದಾನ ಮಾಡುವ ಸಾಧ್ಯತೆಯಿದೆ ಮತ್ತು ಅವರು ಇತರರ ಬಗೆಗೆ ಹೆಚ್ಚು ಸಹಾನುಭೂತಿಯನ್ನು ಹೊಂದಿರುತ್ತಾರೆ. ಬೋಧಿಸತ್ತೆರು ಎಲ್ಲಾ ಜೀವಿಗಳ ಜೀವನಕ್ಕೆ ಸಹಾನುಭೂತಿ ಮತ್ತು ಗೌರವವನ್ನು ತೋರಿಸಲು ಪ್ರತಿಜ್ಞೆ ಮಾಡುತ್ತಾರೆ. ಆದಾಗ್ಯಾ ಅಸಂಖ್ಯಾತ ಸಂವೇದನಾಶೀಲ ಜೀವಿಗಳು; ನಾನು ಅವರನ್ನು ಉಳಿಸಲು ಪ್ರತಿಜ್ಞೆ ಮಾಡುತ್ತೇನೆ ಎಂದು ಹೇಳಲಾಗುತ್ತದೆ.

ಶುದ್ಧ ಭೂಮಿ ಚೌಧ್ರಧಮ್ಮ ಮತ್ತು ಬುದ್ಧತ್ವ – ಶುದ್ಧ ಭೂಮಿ ಚೌಧ್ರರು ಬುದ್ಧತ್ವವನ್ನು ಪಡೆಯಲು ಮತ್ತು ಆ ಮೂಲಕ ಅಮಿತಾಭನ ಶುದ್ಧ ಭೂಮಿಯನ್ನು ತಲುಪಲು ಅಮಿತಾಭ ಬುದ್ಧಗುರುವಿನ ಹೆಸರನ್ನು ಪರಿಸುತ್ತಾರೆ. ಅಮಿತಾಭ ಬುದ್ಧ ಧರ್ಮಾಕಾರ ಎಂಬ ಭಿಕ್ಷುವಾಗಿದ್ದು, ಅವರು ಶುದ್ಧ ಭೂಮಿಯಲ್ಲಿ ಪುನರ್ಜನ್ಮವನ್ನು ಭರವಸೆ ನೀಡಬಹುದೆಂದು ಸೇರಿದಂತೆ ಅನೇಕ ಪ್ರತಿಜ್ಞೆಗಳನ್ನು ಮಾಡಿದರು. ಈ ಸ್ಥಳವು ದುಃಖಿದಿಂದ ಮುಕ್ತವಾಗಿತ್ತು ಮತ್ತು ಇದನ್ನು ಸುಖಾವತಿ ಎಂದು ಕರೆಯಲಾಗುತ್ತದೆ. ಇದರಭ್ರ ಆನಂದದ ಭೂಮಿ ಎಂಬುದೇ ಆಗಿರುತ್ತದೆ. ಶುದ್ಧ ಭೂಮಿ ಚೌಧ್ರಧಮ್ಮವು ಜೀನಾದಲ್ಲಿ ಪ್ರಾರಂಭವಾಯಿತು ಮತ್ತು ಅನಂತರ ಜಪಾನ್‌ಗೆ ಹರಡಿತು. ಇದು ಜಪಾನ್‌ನಲ್ಲಿ ಸರ್ವೇಸಾಮಾನ್ಯವಾಗಿ ಆಚರಣೆಯಲ್ಲಿರುವ ಚೌಧ್ರಧಮ್ಮವಾಗಿದೆ. ಇದು ಚೌಧ್ರಧಮ್ಮದ ಮಹಾಯಾನ ರೂಪದ ಭಾಗವಾಗಿದೆ. ಈ ಮಾರ್ಗವನ್ನು ತೆಗೆದುಕೊಳ್ಳುವ ಚೌಧ್ರರು ಅಮಿತಾಭ ಬುದ್ಧನಲ್ಲಿ ತಮ್ಮ ನಂಬಿಕೆಯ ಮೂಲಕ ಮತ್ತು ಅಮಿತಾಭನ ಹೆಸರು ಮತ್ತು ಪ್ರತಿಜ್ಞೆಗಳನ್ನು ಪರಿಸುವ ಮೂಲಕ ಜಾಣ್ಮೋದಯ ಮತ್ತು ಬುದ್ಧತ್ವವನ್ನು ಸಾಧಿಸುತ್ತಾರೆ ಎಂದು ನಂಬುತ್ತಾರೆ.

ಚೌಧ್ರರಾಗಲು, ಒಬ್ಬರು ಪ್ರಾಧಿಕವಾಗಿ ಶ್ರೀರತ್ನದಲ್ಲಿ ಆಶ್ರಯ ಪಡೆಯಬೇಕೆಂದು ನಿರೀಕ್ಷಿಸಲಾಗಿದೆ. ಅವುಗಳೆಂದರೆ; ಬುದ್ಧ, ಧಮ್ಮ ಮತ್ತು ಸಂಘ. ಬುದ್ಧ ಎಂದರೆ; ಜಾಣ್ಮೋದಯ. ಧಮ್ಮ ಎಂದರೆ; ಬುದ್ಧನಿಂದ ಅರಿತು ಕಲಿಸಿದ ಸತ್ಯ. ಸಂಘ ಎಂದರೆ; ಬುದ್ಧನ ಶಿಷ್ಯರು ನೀತಿವಂಶರಾಗಿ ನಡೆದುಕೊಳ್ಳುತ್ತಾರೆ. ಇದು ಕರ್ತವ್ಯಗಳು, ಹಕ್ಕಿಗಳು, ಕಾನೂನುಗಳು, ನಡವಳಿಕೆ, ಸದ್ಗುಣಗಳು ಮತ್ತು ಸರಿಯಾದ ಜೀವನ ವಿಧಾನಗಳನ್ನು ಒಳಗೊಂಡಿದೆ. ಚೌಧ್ರಧಮ್ಮದಲ್ಲಿ ಧಮ್ಮ ಎಂದರೆ; ಕಾಸಿಕ್ ಕಾನೂನು ಮತ್ತು ಸುವ್ಯವಸ್ಥೆ, ಬುದ್ಧಗುರುವಿನ ಉದಾತ್ತ ಬೋಧನೆಗಳಿಂದ ವ್ಯಕ್ತವಾಗುತ್ತದೆ. ಚೌಧ್ರ ತತ್ತ್ವಶಾಸ್ತ್ರದಲ್ಲಿ ಧಮ್ಮ/ಧರ್ಮವು ಒಂದು ವಿದ್ಯಮಾನದ ಪದವಾಗಿದೆ.

ಧಮ್ಮ ಮತ್ತು ಧರ್ಮದ ನಡುವಿನ ವ್ಯತ್ಯಾಸವೇನು? – ಸನ್ನಿಹಿತದಲ್ಲಿ ಚೌಧ್ರಧಮ್ಮದ ನಿಯಮಗಳು ಧರ್ಮ ಮತ್ತು ಧಮ್ಮದ ನಡುವಿನ ವ್ಯತ್ಯಾಸ. ಧಮ್ಮವು ಬುದ್ಧಗುರುವಿನ ಪ್ರಧಾನ ಬೋಧನೆಗಳು. ಆದರೆ, ಧಮ್ಮವು ಬುದ್ಧಗುರುವಿನ ಬೋಧನೆಗಳನ್ನು ಪ್ರಚಾರ ಮಾಡಲು ಮತ್ತು ಕಲಿಸಲು ಅಭ್ಯಾಸವಾಗಿದೆ.

ಧಮ್ಮದ ಸ್ವರೂಪವೇನು? – ಉದಾರವಾದ ಕಾರ್ಯಗಳನ್ನು ಮಾಡುವುದು, ಪಾಪಗಳನ್ನು ಮಾಡದಿರುವುದು, ಇತರರೊಂದಿಗೆ ಮೃದುವಾದ ನಡವಳಿಕೆಯನ್ನು ಅಳವಡಿಸಿಕೊಳ್ಳುವುದು ಇತ್ಯಾದಿಗಳನ್ನು ಅಶೋಕ ಧಮ್ಮವು ಎರಡು ಮತ್ತು ಏಳನೇ ಸ್ತಂಭದ ಶಾಸನಗಳಲ್ಲಿ ವಿವರಿಸಲಾಗಿದೆ. ಅಹಿಂಸೆ, ತಂದೆ ತಾಯಿ ಮತ್ತು ಹಿರಿಯರಿಗೆ ಗೌರವ, ವಿಧೇಯತೆಗೆ ಒತ್ತು ನೀಡಲಾಗಿದೆ.

ಧಮ್ಮದ ಭಾಷೆ ಯಾವುದು? – ನೈಸಿಗಿಕ ಕಾನೂನು ಎಲ್ಲಾ ವಸ್ತುಗಳ ಮೇಲೆ ಅಧಿಕಾರವನ್ನು ಹೊಂದಿದೆ. ಆದ್ದರಿಂದ ಧಮ್ಮ ಭಾಷೆಯಲ್ಲಿ ದೇವರು ಎಂಬ ಪದವು ಇತರ ವಿಷಯಗಳ ಜೊತೆಗೆ ಪ್ರಕೃತಿಯ ನಿಯಮ, ಬೌದ್ಧರು ಧಮ್ಮ ಎಂದು ಕರೆಯುತ್ತಾರೆ. ಪಾಲಿ ಭಾಷೆಯಲ್ಲಿ ಪ್ರಕೃತಿಯ ನಿಯಮವನ್ನು ಸರಳವಾಗಿ ಧಮ್ಮ ಎಂದು ಉಲ್ಲೇಖಿಸಲಾಗಿದೆ.

ಧಮ್ಮದ ಉತ್ತರವೇನು? – ಧಮ್ಮವು ಬೌದ್ಧ ಸಿದ್ಧಾಂತವನ್ನು ಉಲ್ಲೇಖಿಸುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಬುದ್ಧಗುರುವಿನ ಸುವಾರ್ತೆ ಬೋಧನೆಗಳು ಎಂದು ಅಧ್ಯೇಯಸಲಾಗುತ್ತದೆ. ಇದು ಬೌದ್ಧರು ಅಷ್ಟಾಂಗಿಕ ಉದಾತ್ಮ ಮಧ್ಯಮ ಮಾರ್ಗವನ್ನು ಅನುಸರಿಸಲು ಮತ್ತು ಧ್ಯಾನವನ್ನು ಅಭ್ಯಾಸ ಮಾಡಲು ಹೆಚ್ಚು ಪ್ರೋತ್ಸಾಹಿಸುತ್ತದೆ.

ಧಮ್ಮವು ಅಶಾಶ್ವತವೇ? – ಇದು ಪಾಲಿ ಮೂಲ ಪಠ್ಯಗಳಲ್ಲಿ ಹೆಚ್ಚಿನದಾಗಿಯೇ ಕಾಣಿಸಿಕೊಳ್ಳುತ್ತದೆ. ಸಜ್ಜ ಸಂಖಾರ ಅನಿಚ್ಛೆ, ಸಜ್ಜ ಸಂಖಾರ ದುಃಖ, ಸಜ್ಜ ಧಮ್ಮ ಅನತ್ತಾ, ಇದನ್ನು ಸ್ವರ್ಗಕ್ಕೆ ಭಾಷಾಂತರಿಸುತ್ತಾರೆ. ಈ ಎಲ್ಲಾ ನಿಯಮಾಧೀನ ವಸ್ತುಗಳು ಅಶಾಶ್ವತವಾಗಿವೆ. ಎಲ್ಲಾ ನಿಯಮಾಧೀನ ವಿಷಯಗಳು ನೋವಿನಿಂದ ಕೂಡಿದೆ. ಎಲ್ಲಾ ಧಮ್ಮಗಳು ಸ್ವಯಂ-ರಹಿತವಾಗಿವೆ ಎಂಬುದು ತಿಳಿದುಬರುತ್ತದೆ.

ಯಾರು ಧಮ್ಮವನ್ನು ಪರಿಚಯಿಸಿದರು? – **ಸಾಮ್ರಾಷ್ಟ್ರ ಅಶೋಕ** – ಮಹಾನ್ ಚಕ್ರವರ್ತಿ ಅಶೋಕನು ತನ್ನ ಧಮ್ಮದ ನೀತಿಯನ್ನು ತನ್ನ ಶಾಸನಗಳ ಮೂಲಕ ಹೆಚ್ಚಿನದಾಗಿಯೇ ವಿವರಿಸಿದನು. ಈ ಶಾಸನಗಳ ಮೇಲೆ ಧಮ್ಮದ ಬಗೆಗೆ ತನ್ನ ಅಭಿಪ್ರಾಯಗಳನ್ನು ಕೆತ್ತನೆ ಮಾಡುವ ಮೂಲಕ ಅಶೋಕನು ತನ್ನ ಪ್ರಜೆಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಪ್ರಯತ್ನಿಸಿದನು. ಈ ಶಾಸನಗಳನ್ನು ಅವರ ಜೀವನದ ವಿವಿಧ ವರ್ಷಗಳಲ್ಲಿ ಬರೆಯಲಾಗಿದೆ. ಶಾಸನಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು.

ಧಮ್ಮದಲ್ಲಿ ಪ್ರಮುಖವಾಗಿ ಆರು ತರಗತಿಗಳಿರುತ್ತವೆ. ಅವುಗಳೆಂದರೆ;

1. ಧಮ್ಮ ಎಂಬುದು ಪ್ರಕೃತ ಪದವಾಗಿದೆ.
2. ಇದು ಸಂಸ್ಕೃತ ಪದ ಧರ್ಮದಿಂದ ಬಂದಿದೆ.
3. ಇದರಘರ್ಷ ಧಾರ್ಮಿಕ ಕರ್ತವ್ಯ.

4. ಧರ್ಮವು ದೇವರ ಆರಾಧನೆ ಅಥವಾ ಯಜ್ಞಗಳ ಪ್ರದರ್ಶನವನ್ನು ಒಳಗೊಂಡಿರಲಿಲ್ಲ.
5. ಬದಲಾಗಿ ಧರ್ಮವು ನೀತಿ ಸಂಹಿತೆ ಮತ್ತು ದಾನ, ದಯೆಯನ್ನು ಹೊಂದಿರುತ್ತದೆ.
6. ಉಪಕಾರ ಮತ್ತು ಸಹಿಷ್ನುತ್ತೆಯಂತಹ ನೀತಿಗಳನ್ನು ಹೆಚ್ಚು ಅನುಸರಿಸಬೇಕು ಎಂದು ಹೇಳುತ್ತದೆ.
ಹೀಗೆ, ಪ್ರಸ್ತುತ ಲೇಖನವು ಜಗತ್ತಿನ ಮಹಾಗುರು ಬುದ್ಧರು ಬೋಧಿಸಿರುವ ಧರ್ಮದ ಪರಿಫ್ರನ್ನೆಯನ್ನು ಸಾದರಪಡಿಸಲಾಗಿದೆ. ಈ ಮೂಲಕವಾಗಿ ಬೌದ್ಧ ಪರಂಪರೆಯಲ್ಲಿ ಧರ್ಮವೂ ತನ್ನದೇ ಆದಂತಹ ಮಹತ್ವವನ್ನು ಪಡೆದುಕೊಂಡಿದೆ.

ಗ್ರಂಥಸೂಚಿ

1. **ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಮಗ್ರ ಬರಹಗಳ ಮತ್ತು ಭಾಷಣಗಳು**, ಸಂಪುಟ-03 ಮತ್ತು 10, ಕುವೆಂಪು ಭಾಷಾ ಭಾರತಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಕನಾಂಟಕ ಸರ್ಕಾರ, ಬೆಂಗಳೂರು, 2015.
2. ಅಂಬೇಡ್ಕರ್, ಬಿ.ಆರ್. ಭಗವದ್ಗೀತೆ ಮತ್ತು ಬೌದ್ಧತತ್ತ್ವ, ಲಡಾಯಿ ಪ್ರಕಾಶನ, ಗದಗ
3. ಸೂರ್ಯನಾಥ ಕಾಮತ್, ಕನಾಂಟಕದ ಸಂಕೀರ್ಣ ಇತಿಹಾಸ, ಸುಭಾಷ್ ಬುಕ್ ಪಬ್ಲಿಕೇಷನ್ಸ್, ಬೆಂಗಳೂರು, 1998
4. ನಂದನ.ವ್ಯಾ.ಬಿ, ಬುದ್ಧ ಜರ್ತೆ ಮತ್ತು ಧರ್ಮಸಾರ, ಮಹಾಬೋಧಿ ಸೋಸೈಟಿ, ಬೆಂಗಳೂರು
5. ನಂದನ.ವ್ಯಾ.ಬಿ, ಭಗವಾನ ಬುದ್ಧ, ಹಂಪಿ-2001
6. ಬಸವರಾಜ, ಎಲ್. ಬುದ್ಧ ಜರಿತೆ, ಲೋಹಿಯಾ, ಪ್ರಕಾಶನ, ಬಳ್ಳಾರಿ, 2002
7. ಭಿಕ್ಷು ಬೋಧಿ, ಅಭಿಧರ್ಮತ್ತ ಸಂಘ: ಅಭಿಧರ್ಮದ ಸಮಗ್ರ ಕ್ಷೇತ್ರದಿ, ಬಿಂಬಿಸಾ, 2000
8. ವಾಸುದೇವ ಮೂರ್ತಿ. ಟಿ.ಎನ್. (ಅನು), ಬುದ್ಧ ಮತ್ತು ಪರಂಪರೆ, ವಂತಿ ಪಬ್ಲಿಕೇಷನ್ಸ್, ಬೆಂಗಳೂರು, 2015
9. ಮಂಗಳೂರು ವಿಜಯ, ಬುದ್ಧನ ದೃಷ್ಟಿಯಲ್ಲಿ ಧರ್ಮ ಏಂದರೆ ಏನು? ಸಂಬಂಧ ಪ್ರಕಾಶನ, ಬೆಂಗಳೂರು, 2003
10. ವೆಂಕಟೇಶ.ಎಚ್, ಬೌದ್ಧಮತ ಮತ್ತು ಡಾ.ಅಂಬೇಡ್ಕರ್, ಕನಾಂಟಕ ವಿಜೇನ್ಸಿ, ಬೆಂಗಳೂರು, 1993